

ಅಧ್ಯಾಯ – III
ಡಿಎಂಎಫ್‌ಟಿ ಹಣಕಾಸಿನ ಸಂಗ್ರಹಣೆ

ಅಧ್ಯಾಯ III

ಡಿಎಂಎಫ್‌ಟಿ ಹಣಕಾಸಿನ ಸಂಗ್ರಹಣೆ

ಡಿಎಂಎಫ್‌ಟಿಗಳ ಹಣಕಾಸಿನ ಪ್ರಮುಖ ಮೂಲವು ಗಣಿಗಳು ಮತ್ತು ಕಲ್ಲು ಗಣಿಗಳ ಗಣಿಗಾರಿಕೆ ಗುತ್ತಿಗೆ ಹಿಡುವಳಿದಾರರುಗಳು ನಿರ್ದಿಷ್ಟ ದರಗಳಲ್ಲಿ ನೀಡುವಂತಹ ಕಾಣಿಕೆಗಳಾಗಿರುತ್ತವೆ. ಈ ಹಣಕಾಸಿಗೆ ಬಾಕಿ ಇರುವ ಮೊತ್ತವನ್ನು ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ನಿಯಂತ್ರಣ ವ್ಯವಸ್ಥೆ ಜಾರಿಯಲ್ಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕಾಮಗಾರಿಗಳಿಗಾಗಿ ಉಪಯೋಗಿಸಲಾದಂತಹ ಅಪ್ರಧಾನ ಖನಿಜಗಳು, ಕಾಮಗಾರಿಯನ್ನು ಕಾರ್ಯಗತಗೊಳಿಸುವ ಇಲಾಖಾ ಸಂಸ್ಥೆಗಳು ಮೂಲದಲ್ಲಿಯೇ ಕಡಿದುಕೊಳ್ಳಲಾದಂತಹ ರಾಜಧಾನಿ ಮತ್ತು ಡಿಎಂಎಫ್ ಕಾಣಿಕೆ ಮುಂತಾದ ವಿವರಗಳನ್ನು ಸೂಚಿಸುವಂತಹ ಸಲ್ಲಿಕೆಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯು ಇರಲಿಲ್ಲ. ಡಿಎಂಎಫ್‌ಟಿಗಳು ಒದಗಿಸಿರುವಂತಹ ಹಣಕಾಸಿನ ಮೇಲೆ ಕಾರ್ಯಗತಗೊಳಿಸುವ ಸಂಸ್ಥೆಗಳು ಸ್ವೀಕರಿಸಿರುವಂತಹ ಬಡ್ಡಿ ಮೊತ್ತಗಳು ಡಿಎಂಎಫ್‌ಟಿ, ಬಳ್ಳಾರಿ, ಇವರಿಗೆ ವರ್ಗಾವಣೆ ಮಾಡದೆಯೇ ಕಾರ್ಯಗತಗೊಳಿಸುವ ಸಂಸ್ಥೆಗಳಲ್ಲಿ ಉಳಿದುಕೊಂಡಿದ್ದಿತು.

3.1 ಹಣಕಾಸು ನಿರ್ವಹಣೆ

ಡಿಎಂಎಫ್‌ಟಿಗಳ ಹಣಕಾಸಿನ ಪ್ರಮುಖ ಮೂಲವು ಗಣಿಗಳು ಮತ್ತು ಕಲ್ಲು ಗಣಿಗಳ ಗಣಿಗಾರಿಕೆ ಗುತ್ತಿಗೆ ಹಿಡುವಳಿದಾರರುಗಳು ಭಾರತ ಸರ್ಕಾರವು⁹ ಪ್ರಧಾನ ಖನಿಜಗಳಿಗೆ ನಿರ್ದಿಷ್ಟ ದರಗಳಲ್ಲಿ (17 ಸೆಪ್ಟೆಂಬರ್ 2015) ಹಾಗೂ ಕರ್ನಾಟಕ ಸರ್ಕಾರವು¹⁰ ಅಪ್ರಧಾನ ಖನಿಜಗಳಿಗೆ ನಿರ್ದಿಷ್ಟಪಡಿಸಿರುವಂತಹ ದರಗಳಲ್ಲಿ (12 ಆಗಸ್ಟ್ 2016) ನೀಡುವಂತಹ ಕೊಡುಗೆಗಳಾಗಿರುತ್ತವೆ. ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯು ಖನಿಜ ರವಾನೆ ಪರವಾನಿಗಳನ್ನು ನೀಡುವ ಮೊದಲು ಪ್ರಧಾನ / ಅಪ್ರಧಾನ ಖನಿಜಗಳ ಮೇಲೆ ರಾಜಧಾನಿ ಸಂಗ್ರಹಣೆಯ ವೇಳೆಯಲ್ಲಿ ಡಿಎಂಎಫ್‌ಟಿ ಹಣಕಾಸನ್ನು ಸಂಗ್ರಹಿಸುತ್ತಿದ್ದಿತು ಹಾಗೂ ಬ್ಯಾಂಕಿನಲ್ಲಿ ನಿರ್ವಹಿಸಲಾಗಿದ್ದಂತಹ ಟ್ರಸ್ಟು ಖಾತೆಗೆ ಜಮಾ ಮಾಡುತ್ತಿದ್ದಿತು.

ಮಾರ್ಚ್ 2023ರಲ್ಲಿದ್ದಂತೆ ರಾಜ್ಯದಲ್ಲಿ ವರ್ಷವಾರು ಡಿಎಂಎಫ್‌ಟಿ ಹಣಕಾಸಿಗೆ ಕೊಡುಗೆಯ ಸಂಗ್ರಹಣೆಯು ಈ ಕೆಳಗಿನಂತಿರುವುದು:

ಕೋಷ್ಟಕ ಸಂಖ್ಯೆ 3.1: ಮಾರ್ಚ್ 2023ರಲ್ಲಿದ್ದಂತೆ ರಾಜಧಾನಿ ಸಂಗ್ರಹಣೆ, ಸಂಗ್ರಹಿಸಲಾಗಿರುವಂತಹ ಡಿಎಂಎಫ್ ಹಣಕಾಸು ಹಾಗೂ ಖರ್ಚು ಮಾಡಲಾಗಿರುವ ಸ್ಥಿತಿಗತಿಗಳು

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಹಣಕಾಸು ಸಾಲ	ರಾಜಧಾನಿ ಸಂಗ್ರಹಣೆ	ಡಿಎಂಎಫ್ ಸಂಗ್ರಹಣೆ	ವೆಚ್ಚ
1	2015-16	1,911.81	0.20*	0.00
2	2016-17	2,228.68	328.38	0.00
3	2017-18	2,590.25	603.22	19.86
4	2018-19	2,647.98	505.80	64.29
5	2019-20	3,057.15	490.59	302.21

⁹ 12 ಜನವರಿ 2015ರಂದು ಅಥವಾ ಅದರ ನಂತರದಲ್ಲಿ ನೀಡಲಾಗಿರುವ ಗಣಿಗಾರಿಕೆ ಗುತ್ತಿಗೆ ಸಹಿತ ಪರಿಪ್ರೇಕ್ಷಣಾ ಗಣಿಗಾರಿಕೆ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಪಾವತಿಸಲಾಗಿರುವಂತಹ ರಾಜಧಾನಿ ಶೇಕಡಾ 10ರಷ್ಟು, ಹಾಗೂ 12 ಜನವರಿ 2015ಕ್ಕೆ ಮುಂಚಿತವಾಗಿ ನೀಡಲಾಗಿರುವ ಗಣಿಗಾರಿಕೆ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಪಾವತಿಸಲಾಗಿರುವ ರಾಜಧಾನಿ ಶೇಕಡ 30, ಯಾವುದು ಅನ್ವಯವೋ ಅದು.

¹⁰ ಹರಾಜಿನ ಮೂಲಕ ನೀಡಲಾಗಿರುವಂತಹ ಸಾಧಾರಣ ಮರಳು ಗಣಿಗಾರಿಕೆಯನ್ನು ಹೊರತುಪಡಿಸಿದಂತೆ ಕಲ್ಲುಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ರಾಜಧಾನಿ ಶೇಕಡಾ 10 ಹಾಗೂ ಹರಾಜು ಮಾಡದೆಯೇ ನೀಡಲಾಗಿರುವ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ರಾಜಧಾನಿ ಶೇಕಡಾ 30 ಹಾಗೂ ಸಾಮಾನ್ಯ ಮರಳಿಗೆ ಸಂಬಂಧಿಸಿದಂತೆ ರಾಜಧಾನಿ ಶೇಕಡಾ 10.


ಕ್ರಮ ಸಂಖ್ಯೆ	ಹಣಕಾಸು ಸಾಲ	ರಾಜಧನ ಸಂಗ್ರಹಣೆ	ಡಿಎಂಎಫ್ ಸಂಗ್ರಹಣೆ	ವೆಚ್ಚ
6	2020-21	3,047.45	556.61	514.07
7	2021-22	4,218.77	824.91	463.53
8	2022-23	4,073.77	693.80	462.50
	ಒಟ್ಟು	23,775.86	4,003.51	1,826.46 ¹¹

(ಮೂಲ: ನಿರ್ದೇಶಕರು, ಗಣಿಗಳು ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು, ಇವರು ಒದಗಿಸಿದ ಮಾಹಿತಿಯಂತೆ)

* ಡಿಎಂಎಫ್ ಸಂಗ್ರಹಣೆ ಪ್ರಧಾನ ಖನಿಜಗಳಿಗೆ 17 ಸೆಂಬರ್ 2015ರಿಂದ ಹಾಗೂ ಅಪ್ರಧಾನ ಖನಿಜಗಳಿಂದ 12 ಆಗಸ್ಟ್ 2016ರಿಂದ.

2015-16ರಿಂದ 2022-23ರವರೆಗಿನ ಅವಧಿಗೆ ಜಿಲ್ಲಾವಾರು ಡಿಎಂಎಫ್‌ಟಿ ಹಣಕಾಸು ಸಂಗ್ರಹಣೆಯ ವಿವರಗಳನ್ನು ಅನುಬಂಧ -2ರಲ್ಲಿ ನೀಡಲಾಗಿದೆ.

ರೇಖಾಚಿತ್ರ ಸಂಖ್ಯೆ 3.1 : 2015-16ರಿಂದ 2022-23ರ ಅವಧಿಗೆ ಡಿಎಂಎಫ್‌ಟಿ ಹಣಕಾಸು ಸಂಗ್ರಹಣೆಯನ್ನು ತೋರಿಸಿರುವುದು.




31 ಜಿಲ್ಲೆಗಳ ಪೈಕಿ, ಶೇಕಡಾ 83ರಷ್ಟು ಹಣಕಾಸು ನಾಲ್ಕು ಜಿಲ್ಲೆಗಳಲ್ಲಿ ಅವೆಂದರೆ ಬಳ್ಳಾರಿ, ವಿಜಯನಗರ, ಕಲಬುರಗಿ ಮತ್ತು ಚಿತ್ರದುರ್ಗದಲ್ಲಿ ಸಂಗ್ರಹವಾಗಿದ್ದಿತು. ಮುಂದುವರೆದು, ಮಾರ್ಚ್ 2023ರಲ್ಲಿದ್ದಂತೆ ಅನುಮೋದಿತ ಕ್ರಿಯಾ ಯೋಜನೆ, ಖರ್ಚು ಮಾಡಲಾಗಿರುವ ಮೊತ್ತ ಹಾಗೂ ಕಾಮಗಾರಿಗಳ ವಿವರಗಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ವಿವರಗಳನ್ನು ಅನುಬಂಧ - 3ರಲ್ಲಿ ನೀಡಲಾಗಿರುವುದು. ₹ 2,822.78 ಕೋಟಿಯಷ್ಟು ಅನುಮೋದಿತ ವೆಚ್ಚದೊಂದಿಗೆ ಕೈಗೆತ್ತಿಕೊಳ್ಳಲಾದಂತಹ 4,191 ಕಾಮಗಾರಿಗಳ ಪೈಕಿ 31 ಮಾರ್ಚ್ 2023ರಲ್ಲಿದ್ದಂತೆ ₹ 862.58 ಕೋಟಿ ಮೊತ್ತದ 2,215 ಕಾಮಗಾರಿಗಳು ಪೂರ್ಣಗೊಂಡಿದ್ದವು.

3.2 ಹಣಕಾಸು ವೆಚ್ಚ

ಪಿಎಂಕೆಕೆವೈ ಅಡಿಯಲ್ಲಿ ಡಿಎಂಎಫ್‌ಟಿಗಳು ಮಾರ್ಚ್ 2023ರಲ್ಲಿದ್ದಂತೆ 10,865 ಯೋಜನೆಗಳಿಗೆ ಅನುಮೋದನೆ ನೀಡಿದ್ದವು ಹಾಗೂ ₹ 3,902.00 ಕೋಟಿ ಮೊತ್ತವನ್ನು ಹಂಚಿಕೆ ಮಾಡಿದ್ದವು. ಡಿಎಂಎಫ್ ಹಣಕಾಸಿನ ಸಂಗ್ರಹಣೆ ಹಾಗೂ ಅದಕ್ಕೆ ಪರಸ್ಪರ ಅಭಿಮುಖವಾಗಿ ಅನುಮೋದನೆಗೊಂಡಿರುವ ಯೋಜನೆಗಳು, ಹಂಚಿಕೆ ಮಾಡಲಾಗಿರುವ ಹಣಕಾಸು ಹಾಗೂ ಖರ್ಚು ಮಾಡಲಾಗಿರುವ ಹಣಕಾಸಿನ ಸ್ಥಿತಿಗತಿಗಳ ವಿವರಗಳನ್ನು ಈ ಕೆಳಗಿನ ರೇಖಾಚಿತ್ರದಲ್ಲಿ ತೋರಿಸಲಾಗಿರುವುದು:

¹¹ 2019-20ರಿಂದ 2022-23ರ ಅವಧಿಯಲ್ಲಿ ಭರಿಸಲಾಗಿದ್ದಂತಹ ₹ 204.72 ಕೋಟಿ ಮೊತ್ತದಷ್ಟು ಕೋವಿಡ್-19ಕ್ಕೆ ಸಂಬಂಧಿತ ವೆಚ್ಚವನ್ನು ಒಳಗೊಂಡಿರುತ್ತದೆ.

ರೇಖಾಚಿತ್ರ ಸಂಖ್ಯೆ 3.2: ಮಾರ್ಚ್ 2023ರವರೆವಿಗೆ ಡಿವಿಎಫ್‌ಟಿ ಹಣಕಾಸಿನ ಸ್ಥಿತಿಗತಿಯನ್ನು ತೋರಿಸುತ್ತಿರುವುದು.



3.3 ಲೆಕ್ಕಪರಿಶೋಧನೆಯು ಆಯ್ಕೆ ಮಾಡಿಕೊಳ್ಳಲಾಗಿದ್ದಂತಹ ಜಿಲ್ಲೆಗಳಲ್ಲಿ 2015-16ರಿಂದ 2022-23ರವರೆಗೆ ಸಂಗ್ರಹಿಸಲಾಗಿದ್ದಂತಹ ಡಿವಿಎಫ್‌ಟಿ ಹಣಕಾಸಿನ ಜಿಲ್ಲಾವಾರು ಸಂಗ್ರಹಣೆ ಹಾಗೂ ಅದನ್ನು ಉಪಯೋಗಿಸಿಕೊಂಡಿರುವ ಮೊತ್ತದ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿರುವುದು:

ಕೋಷ್ಟಕ ಸಂಖ್ಯೆ 3.2: ಆಯ್ಕೆ ಜಿಲ್ಲೆಗಳಲ್ಲಿ ಸಂಗ್ರಹಿಸಿದ ಮತ್ತು ಬಳಸಲಾದ ಡಿವಿಎಫ್‌ಟಿ ಹಣಕಾಸಿನ ಜಿಲ್ಲಾವಾರು ಮೊತ್ತವನ್ನು ತೋರಿಸುವುದು.

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ಜಿಲ್ಲೆ	ಡಿವಿಎಫ್‌ಟಿ ಸಂಗ್ರಹಣೆ	ಯೋಜನೆಗಳ ಸಂಖ್ಯೆ	ಮಂಜೂರಾತಿ ಗೊಂಡಿರುವ ವೆಚ್ಚ	ಉಪಯೋಗಿಸಿ ಕೊಳ್ಳಲಾಗಿರುವ ಡಿವಿಎಫ್‌ಟಿ	ಉಪಯೋಗಿಸಿ ಕೊಳ್ಳಲಾಗಿರುವ ಶೇಕಡಾವಾರು ಮೊತ್ತ
1	ಬಳ್ಳಾರಿ	1,912.55	1,764	1593.68	629.62	39.51
2	ವಿಜಯನಗರ	463.21	1,420	750.25	333.79	44.49
3	ಚಿತ್ರದುರ್ಗ	422.49	305	319.39	254.52	79.69
4	ಬೆಂಗಳೂರು ನಗರ	51.52	607	76.35	42.74	55.98
5	ಗದಗ	9.73	95	5.56	4.30	77.34
	ಒಟ್ಟು	2,859.50	4,191	2,745.23	1,264.97	46.08

ಮೂಲ: ಇಲಾಖೆಯು ಒದಗಿಸಿರುವ ಮಾಹಿತಿಯಂತೆ

ಮಂಜೂರಾತಿಗೊಂಡಿದ್ದಂತಹ ₹ 2,745.23 ಕೋಟಿಗೆ ಪ್ರತಿಯಾಗಿ ₹ 1,264.97 ಕೋಟಿ ಮೊತ್ತವನ್ನು ಉಪಯೋಗಿಸಿಕೊಳ್ಳಲಾಗಿದ್ದಿತು, ಇದು ಶೇಕಡಾ 46.08ರಷ್ಟು ಪ್ರತಿನಿಧಿಸುತ್ತಿದ್ದಿತು. 2015-16ರಿಂದ 2022-23 ಸಾಲುಗಳಲ್ಲಿ ಹಣಕಾಸಿನ ಶೇಕಡಾವಾರು ಬಳಕೆಯು ಬಳ್ಳಾರಿಯಲ್ಲಿನ ಶೇಕಡಾ 39.51ರಿಂದ ಚಿತ್ರದುರ್ಗದಲ್ಲಿ ಶೇಕಡಾ 79.69ರಷ್ಟು ಆಗಿದ್ದಿತು.

ಶೇಕಡಾ 85ರಷ್ಟು ಹಣಕಾಸನ್ನು ಪಿಎಂಕೆಕೆವೈ ಅಡಿಯಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಿಕೆಗಾಗಿ ಮೀಸಲಿರಿಸತಕ್ಕದ್ದು, ಶೇಕಡಾ ಹತ್ತನ್ನು ತೊಂದರೆಗೆ ಈಡಾಗಿರುವ ಪ್ರದೇಶಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳು ಮುಕ್ತಾಯಗೊಂಡನಂತರ ದತ್ತಿ ಉದ್ದೇಶಗಳ ಕಡೆಗೆ, ಶೇಕಡಾ ನಾಲ್ಕನ್ನು ಡಿವಿಎಫ್‌ಟಿ ಆಡಳಿತಾತ್ಮಕ ವೆಚ್ಚಗಳ ಕಡೆಗೆ ಹಾಗೂ ಶೇಕಡಾ ಒಂದನ್ನು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ, ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿ ಹಾಗೂ ರಾಜ್ಯ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕೋಶ ಹಾಗೂ ಗಣಿಗಳು ಮತ್ತು ಭೂವಿಜ್ಞಾನ ನಿರ್ದೇಶನಾಲಯದಲ್ಲಿ ಇತರೆ ಆಡಳಿತಾತ್ಮಕ ವೆಚ್ಚಗಳ ಕಡೆಗೆ ಭರಿಸತಕ್ಕದ್ದು ಎಂಬುದಾಗಿ ಡಿವಿಎಫ್‌ಟಿ ನಿಯಮಗಳು, 2016ರ ನಿಯಮ 18 ನಿರ್ದಿಷ್ಟಪಡಿಸಿರುವುದು.

3.4 ಡಿವಿಎಫ್‌ಟಿ ಮೌಲ್ಯಮಾಪನ, ಬೇಡಿಕೆ ಮತ್ತು ಕೊಡುಗೆಗಳ ಸಂಗ್ರಹ

ಗುತ್ತಿಗೆ ಹಿಡುವಳಿದಾರರುಗಳಿಂದ ಡಿವಿಎಫ್‌ಟಿ ಮೌಲ್ಯಮಾಪನ, ಬೇಡಿಕೆ ಮತ್ತು ಕೊಡುಗೆಗಳ ಸಂಗ್ರಹಣೆಗೆ ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯು ಜವಾಬ್ದಾರಿಯುತವಾಗಿದ್ದಿತು. ಇಲಾಖೆಯು

ನೀಡಲಾಗಿರುವ ಗುತ್ತಿಗೆಗಳ ಮಾಹಿತಿ, ನೀಡಲಾಗಿರುವ ರವಾನೆ ಪರವಾನಗಿಗಳು, ಸಂಗ್ರಹಿಸಲಾಗಿರುವ ರಾಜಧನ ಹಾಗೂ ಡಿಎಂಎಫ್ ಸಂಬಂಧಿತ ಕೊಡುಗೆಗಳ ಮಾಹಿತಿಯನ್ನು ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ (ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್)¹² ನಿರ್ವಹಿಸುವುದು. ಗುತ್ತಿಗೆ ಹಿಡುವಳಿದಾರರುಗಳು ಖನಿಜಗಳ ಸಾಗಾಣಿಕೆಗಾಗಿ ಪರವಾನಗಿಗಳನ್ನು ಪಡೆಯುವ ವೇಳೆಯಲ್ಲಿ ರಾಜಧನ ಮತ್ತು ಡಿಎಂಎಫ್ ಕೊಡುಗೆಗಳನ್ನು ಪ್ರತ್ಯೇಕವಾಗಿ ಪಾವತಿಸುವರು. ರಾಜಧನವನ್ನು ಖಜಾನೆಗೆ ಪಾವತಿಸಲಾಗುತ್ತಿದ್ದಿತು ಹಾಗೂ ಡಿಎಂಎಫ್ ಕೊಡುಗೆಯನ್ನು ಸಂಬಂಧಿತ ಡಿಎಂಎಫ್‌ಟಿಯ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದ್ದಿತು.

ಇಲಾಖೆಯು ಗುತ್ತಿಗೆ ಹಿಡುವಳಿದಾರರುಗಳಿಂದ ರಾಜಧನ ಮತ್ತು ಇತರೆ ಬಾಕಿಗಳಿಗೆ ಸಂಬಂಧಿಸಿದಂತೆ ಬೇಡಿಕೆ, ಸಂಗ್ರಹ ಮತ್ತು ಬಾಕಿ (ಡಿಬಿಬಿ) ತಃಖ್ತೆಯನ್ನು ತಯಾರಿಸುವುದು. ಒಂದು ಸಮರ್ಪಕವಾದಂತಹ ಲೆಕ್ಕವನ್ನಿಡುವಿಕೆ ವ್ಯವಸ್ಥೆಯ ಅಗತ್ಯತೆಯಿದ್ದಿತು, ಅದರಲ್ಲಿ ಸಂಗ್ರಹಿಸಬೇಕಿರುವ ಡಿಎಂಎಫ್ ಬಾಕಿಗಳು ಹಾಗೂ ಅದಕ್ಕೆ ಪ್ರತಿಯಾಗಿ ವಾಸ್ತವಿಕವಾಗಿ ಸಂಗ್ರಹಿಸಲಾಗಿರುವುದನ್ನು ಯಾಥಾರ್ಥತೆಯಿಂದ ಕೂಡಿದಂತೆ ಲೆಕ್ಕಹಾಕಬೇಕಿದ್ದಿತು ಹಾಗೂ ದಾಖಲಿಸಬೇಕಿದ್ದಿತು. ಸೂಕ್ತವೆಂದರೆ, ಬೇಡಿಕೆ, ಸಂಗ್ರಹ ಮತ್ತು ಬಾಕಿ ತಃಖ್ತೆಯು ಡಿಎಂಎಫ್ ಪಾವತಿಸಬೇಕಿರುವ ಕೊಡುಗೆಗಳ ಕಾರಣದಿಂದಾಗಿ ಗುತ್ತಿಗೆ ಹಿಡುವಳಿದಾರರುಗಳಿಂದ ವಸೂಲಾತಿಗೆ ಸಂಚಿತಗೊಂಡಿರುವ ಮೊತ್ತ ಹಾಗೂ ಸಂಗ್ರಹಣೆಗಳನ್ನು ಕೂಡ ಒಳಗೊಂಡಿರತಕ್ಕದ್ದು. ಆದಾಗ್ಯೂ, ಬೇಡಿಕೆ, ಸಂಗ್ರಹ ಮತ್ತು ಬಾಕಿ ತಃಖ್ತೆಯು ಡಿಎಂಎಫ್ ಪಾವತಿಸಬೇಕಿರುವ ಕೊಡುಗೆಗಳ ಗುತ್ತಿಗೆ ಹಿಡುವಳಿದಾರರುಗಳಿಂದ ವಸೂಲಾತಿಗಾಗಿ ಸಂಚಿತಗೊಂಡಿರುವ ಮೊತ್ತ ಹಾಗೂ ಸಂಗ್ರಹಣೆಗಳ ವಿವರಗಳನ್ನು ಒಳಗೊಂಡಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಅಂತಹ ಮಾಹಿತಿಯ ಅನುಪಸ್ಥಿತಿಯಲ್ಲಿ, ಗುತ್ತಿಗೆ ಹಿಡುವಳಿದಾರರುಗಳಿಂದ ಡಿಎಂಎಫ್‌ಟಿಯ ಬಾಕಿ ಮತ್ತು ಸಂಗ್ರಹಣೆಗಳ ನಿಖರತೆಯನ್ನು ಇಲಾಖೆ ಹೇಗೆ ಪರಿಶೀಲಿಸಿದೆ ಎಂಬುದನ್ನು ಲೆಕ್ಕಪರಿಶೋಧನೆಯು ಖಚಿತಪಡಿಸಿಕೊಳ್ಳಲಾಗಲಿಲ್ಲ.

ಡಿಎಂಎಫ್ ಪಾವತಿಸಬೇಕಿರುವ ಕೊಡುಗೆಗಳ ವಿವರಗಳನ್ನು ಒಳಗೊಂಡಂತೆ ಬೇಡಿಕೆ, ಸಂಗ್ರಹ ಮತ್ತು ಬಾಕಿ (ಡಿಬಿಬಿ) ತಃಖ್ತೆಯನ್ನು ಇನ್ನು ಮುಂದೆ ತಯಾರಿಸಲಾಗುವುದು ಎಂಬುದಾಗಿ ಸರ್ಕಾರವು ತಿಳಿಸಿತು (ಆಗಸ್ಟ್ 2024).

ಶಿಫಾರಸು:

3. ಸಮಗ್ರತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಡಿಎಂಎಫ್ ಬಾಕಿಗಳು ಮತ್ತು ಸಂಗ್ರಹಗಳನ್ನು ಬೇಡಿಕೆ, ಸಂಗ್ರಹ ಮತ್ತು ಬಾಕಿ ತಃಖ್ತೆಯಲ್ಲಿಯೂ ಪ್ರತಿಬಿಂಬಿಸಬೇಕು.

3.5 ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಸಂಸ್ಥೆಗಳು (WEDAs) ಡಿಎಂಎಫ್ ಕೊಡುಗೆಯನ್ನು ಕಡಿತಗೊಳಿಸದಿರುವುದು

ಎಲ್ಲಾ ಸರ್ಕಾರಿ ಇಲಾಖಾ ಕಾಮಗಾರಿಗಳಿಗೆ ಅಗತ್ಯವಿರುವಂತಹ ಅಪ್ರಧಾನ ಖನಿಜಗಳಿಗಾಗಿ ಕರ್ನಾಟಕ ಅಪ್ರಧಾನ ಖನಿಜ ರಿಯಾಯಿತಿ ನಿಯಮಗಳ ನಿಯಮ 3ಬಿ ಅಡಿಯಲ್ಲಿ ವಿಶೇಷ ಅನುವುಗಳನ್ನು ಮಾಡಲಾಗಿರುವುದು, ಇದು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವಂತಹ ಸಂಬಂಧಿತ ಸರ್ಕಾರಿ ಇಲಾಖೆ/ನಿಗಮ/ಪ್ರಾಧಿಕಾರವು ರಾಜಧನ ಮತ್ತು ಡಿಎಂಎಫ್ ಕೊಡುಗೆಗಳನ್ನು ಗುತ್ತಿಗೆದಾರರುಗಳ ಕಾಮಗಾರಿ ಬಿಲ್ಲುಗಳಿಂದ ಮೂಲದಲ್ಲಿಯೇ ಕಡಿದುಕೊಳ್ಳುವ ಷರತ್ತಿನೊಂದಿಗೆ, ಅಪ್ರಧಾನ ಖನಿಜಗಳ ತಮ್ಮ ಅಗತ್ಯತೆ ಹಾಗೂ ಅವುಗಳ ಸಾಗಾಣಿಕೆಗಾಗಿ ರಾಜಧನ ವಿನಾಯಿತಿ ಹೊಂದಿರುವ ಖನಿಜ ರವಾನೆ ಪರವಾನಗಿಯೊಂದಿಗೆ (ಎಮ್‌ಡಿಪಿ) ಗಣಿಗಾರಿಕೆ ಗುತ್ತಿಗೆಯನ್ನು ಅಥವಾ ಪರವಾನಗಿಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸುತ್ತವೆ. ಇದಲ್ಲದೆ, ಡಿಸೆಂಬರ್ 2019ರ ಸುತ್ತೋಲೆಯ ಪ್ರಕಾರ, ಗುತ್ತಿಗೆದಾರರು ಕಾಮಗಾರಿಗಳು/ಯೋಜನೆಗಳಲ್ಲಿ ಬಳಸಲಾದ ಖನಿಜಗಳಿಗೆ ಎಮ್‌ಡಿಪಿ ಸಲ್ಲಿಸದಿದ್ದರೆ, ರಾಜಧನದ ಮೇಲೆ ಶೇಕಡ 30ರಷ್ಟು ಡಿಎಂಎಫ್ ಕೊಡುಗೆಗಳ ಕಡೆಗೆ ವಸೂಲಾತಿ ಮಾಡುವಂತೆ ನಿರ್ದೇಶಕರು,

¹² ಖನಿಜ ಸಾಗಣೆಗಾಗಿ ಪರವಾನಗಿಗಳ ನೀಡುವಿಕೆ, ಗುತ್ತಿಗೆ ಹಿಡುವಳಿದಾರರು ನಿಯತಕಾಲಿಕವಾಗಿ ಸಲ್ಲಿಕೆಗಳನ್ನು ಸಲ್ಲಿಸುವಿಕೆ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವ ಸಲುವಾಗಿ ಒಂದು ಜಾಲ-ಆಧಾರಿತ ತಂತ್ರಾಂಶ ಅನ್ವಯವಾಗಿರುವಂತಹ ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ (ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್).

ಗಣಿಗಳು ಮತ್ತು ಭೂವಿಜ್ಞಾನ ಇಲಾಖೆ, ಇವರು, ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಪ್ರಾಧಿಕಾರಗಳಿಗೆ ನಿರ್ದೇಶಿಸಿರುವರು.

ಪರೀಕ್ಷಾ-ಪರಿಶೀಲನೆ ಮಾಡಲಾದ ಐದು ಜಿಲ್ಲೆಗಳಲ್ಲಿ 2020-21ರಿಂದ 2022-23ರ ಅವಧಿಯಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಪ್ರಾಧಿಕಾರಗಳು ರಾಜಧನದ ಕಡೆಗೆ ₹ 393.27 ಕೋಟಿ¹³ ಮೊತ್ತವನ್ನು ಪಾವತಿಸಿದ್ದವು. ಮುಂದುವರೆದು, ₹ 388.31 ಕೋಟಿ¹⁴ ಮೊತ್ತದಷ್ಟು ರಾಜಧನವನ್ನು ಖಜಾನೆ ವರ್ಗಾವಣೆ ರಸೀದಿ (ಟಿಟಿಆರ್)¹⁵ ಮೂಲಕ ವಸೂಲಾತಿ ಮಾಡಿರುವುದಾಗಿ ಪರೀಕ್ಷಾ-ಪರಿಶೀಲನೆ ಮಾಡಲಾದ ಮೂರು ಜಿಲ್ಲೆಗಳಲ್ಲಿ ತೋರಿಸಲಾಗಿದ್ದಿತು. ಆ ರೀತಿಯಲ್ಲಿ ಸಂಗ್ರಹಿಸಲಾದ ರಾಜಧನದಿಂದ ಸ್ವೀಕರಿಸಬೇಕಿದ್ದಂತಹ ಡಿಎಂಎಫ್ ₹ 78.15 ಕೋಟಿ (ರಾಜಧನದ ಶೇಕಡಾ 10ರ ದರದಲ್ಲಿ ಲೆಕ್ಕಹಾಕಿದಲ್ಲಿ) ಹಾಗೂ ₹ 234.47 ಕೋಟಿ (ರಾಜಧನದ ಶೇಕಡಾ 30ರ ದರದಲ್ಲಿ ಲೆಕ್ಕಹಾಕಿದಲ್ಲಿ) ವ್ಯಾಪ್ತಿಯಲ್ಲಿರುತ್ತದೆ.

ಆದಾಗ್ಯೂ, ಇಲಾಖೆಯಾಗಲೀ ಅಥವಾ ಡಿಎಂಎಫ್‌ಟಿಗಳಾಗಲೀ, ಡಿಎಂಎಫ್ ಕೊಡುಗೆಗಳನ್ನು ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಪ್ರಾಧಿಕಾರಗಳು ಮೂಲದಲ್ಲಿಯೇ ಕಡಿದುಕೊಂಡಿದ್ದವೇ ಹಾಗೂ ಪಾವತಿಸಿದ್ದವೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಪ್ರಾಧಿಕಾರಗಳು ಉಪಯೋಗಿಸಲಾದ ಅಪ್ರಧಾನ ಖನಿಜಗಳು ಕಡಿತಗೊಳಿಸಲಾದ ರಾಜಧನ ಮತ್ತು (ಡಿಎಂಎಫ್‌ಗಳ) ವಿವರಗಳನ್ನೊಳಗೊಂಡ ಸಲ್ಲಿಕೆಗಳನ್ನು ಪಡೆಯುವ ವ್ಯವಸ್ಥೆಯಿರಲಿಲ್ಲ.

ರಾಜಧನದ ಮೇಲೆ ಡಿಎಂಎಫ್ ಕೊಡುಗೆಗಳನ್ನು ವಸೂಲಾತಿ ಮಾಡದಿರುವ ಬಗ್ಗೆ ತಿಳಿಸುವ (ನವಂಬರ್ 2023) ಮೂಲಕ (ಚಿತ್ರದುರ್ಗ ಜಿಲ್ಲೆಯಲ್ಲಿ) ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಪ್ರಾಧಿಕಾರಗಳಿಂದ ಡಿಎಂಎಫ್ ಕೊಡುಗೆಗಳನ್ನು ವಸೂಲಾತಿ ಮಾಡಲು ಕ್ರಮವನ್ನು ಕೈಗೊಳ್ಳಲಾಗಿರುವುದು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024). ಮುಂದುವರೆದು, ಡಿಎಂಎಫ್ ಕೊಡುಗೆಗಳ ಸಂಗ್ರಹಣೆಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಒಂದು ತಂಡವನ್ನು (ಗದಗ್ ಜಿಲ್ಲೆಯಲ್ಲಿ) ರಚಿಸುವಂತೆ ಒಂದು ಸುತ್ತೋಲೆಯನ್ನು (ನವಂಬರ್ 2023) ನೀಡಲಾಗಿರುವುದು ಎಂಬುದಾಗಿಯೂ ತಿಳಿಸಿತು. ಆದಾಗ್ಯೂ, ಉಳಿದ ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿರಲಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ರಮಗಳನ್ನು ಕೈಗೊಳ್ಳುವುದನ್ನು ಸರ್ಕಾರವು ಖಚಿತಪಡಿಸಿಕೊಳ್ಳುವ ಅಗತ್ಯತೆಯಿರುವುದು.

ಶಿಫಾರಸು:

4. ಬಾಕಿಗಳನ್ನು ಕಡಿತಗೊಳಿಸಿ ಸರಿಯಾಗಿ ರವಾನಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ರಾಜಧನ, ದಂಡ, ಹಾಗೂ ಡಿಎಂಎಫ್‌ಗೆ ನೀಡಿದ ಕೊಡುಗೆಯ ವಿವರಗಳನ್ನು ಸೂಚಿಸುವ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು, ಪ್ರಾಧಿಕಾರಗಳಿಂದ ಸಲ್ಲಿಕೆಗಳನ್ನು ಪಡೆದುಕೊಳ್ಳುವಂತಹ ಒಂದು ಸಮರ್ಪಕವಾದಂತಹ ವ್ಯವಸ್ಥೆಯನ್ನು ರೂಪಿಸತಕ್ಕದ್ದು.

ಶಿಫಾರಸನ್ನು ಒಪ್ಪಿಕೊಳ್ಳುವ ವೇಳೆಯಲ್ಲಿ, ಸರ್ಕಾರದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳಿಂದ ಡಿಎಂಎಫ್ ಕೊಡುಗೆಗಳ ಸಂಗ್ರಹಣೆಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಒಂದು ಸೂಕ್ತವಾದಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024).

¹³ ಬಳ್ಳಾರಿ - ₹ 32.45 ಕೋಟಿ, ಬೆಂಗಳೂರು (ನಗರ) - ₹ 251.04 ಕೋಟಿ, ಚಿತ್ರದುರ್ಗ - ₹ 75.55 ಕೋಟಿ, ವಿಜಯನಗರ - ₹ 15.92 ಕೋಟಿ ಮತ್ತು ಗದಗ - ₹ 20.31 ಕೋಟಿ

¹⁴ ಬೆಂಗಳೂರು (ನಗರ) - ₹ 319.85 ಕೋಟಿ, ಚಿತ್ರದುರ್ಗ - ₹ 31.79 ಕೋಟಿ ಮತ್ತು ಗದಗ - ₹ 36.67 ಕೋಟಿ.

¹⁵ ಟಿಟಿಆರ್ - ಖಜಾನೆಯಿಂದ / ಬ್ಯಾಂಕಿನಿಂದ ಹಣಕಾಸನ್ನು ಹೊರಸೆಳೆಯುವ ಮತ್ತು ವಿತರಣೆ ಮಾಡುವ ಅಧಿಕಾರಿಯವರು ತಮ್ಮ ಲೆಕ್ಕ ಸೇವಾ ಶೀರ್ಷಿಕೆಯಿಂದ ಇತರ ಯಾವುದೇ ಲೆಕ್ಕ ಶೀರ್ಷಿಕೆಗೆ ಮೊತ್ತವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಉಪಯೋಗಿಸುವರು.

3.6 ಅಕ್ರಮವಾಗಿ ಸಾಗಿಸಲಾದ ಖನಿಜಗಳ ಮೇಲೆ ಡಿಎಂಎಫ್ ಸಂಗ್ರಹಿಸದಿರುವುದು

ಕಲ್ಲುಗಣಿ ಗುತ್ತಿಗೆ ಹಿಡುವಳಿದಾರರುಗಳು ಅಥವಾ ಪರವಾನಗಿದಾರರುಗಳು ಹೊರತೆಗೆಯಲಾದಂತಹ ಅಥವಾ ಉಪಯೋಗಿಸಲಾದಂತಹ ಖನಿಜಗಳ ಮೇಲೆ ರಾಜಧನದ ಒಂದು ಶೇಕಡಾವಾರಿನಂತೆ ರಾಜಧನ ಮತ್ತು ಡಿಎಂಎಫ್ ಕೊಡುಗೆಗಳನ್ನು ಪಾವತಿಸುವ ಅಗತ್ಯತೆಯಿರುತ್ತದೆ ಎಂಬುದಾಗಿ ಕರ್ನಾಟಕ ಅಪ್ರಧಾನ ಖನಿಜ ರಿಯಾಯಿತಿ ನಿಯಮ, 1994 ನಿಯಮಗಳು 36, 36ಎ, 42 ಮತ್ತು 44 ನಿರ್ದಿಷ್ಟಪಡಿಸಿರುತ್ತವೆ. ಗಣಿಯಿಂದ ಖನಿಜಗಳನ್ನು ಸಾಗಾಣಿಕೆ ಮಾಡುವ ಸಲುವಾಗಿ ರಾಜಧನ ಪಾವತಿಯನ್ನು ಮಾಡಿದನಂತರದಲ್ಲಿ ಎಂಡಿಪಿ ಪಡೆದುಕೊಳ್ಳಬೇಕಿದ್ದಿತು. ಎಂಡಿಪಿ ಇಲ್ಲದೆಯೇ ಖನಿಜಗಳ ಸಾಗಣೆಗೆ ಮೊದಲ ಬಾರಿಗೆ ರವಾನಿಸಲಾದ ಖನಿಜದ ಮೇಲೆ ಪಾವತಿಸಬೇಕಾದ ರಾಜಧನದ ಐದು ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಮತ್ತು ಪುನರಾವರ್ತಿತ ಅಪರಾಧಗಳು ಗುತ್ತಿಗೆಯನ್ನು ಅಂತ್ಯಗೊಳಿಸುವಲ್ಲಿ ಪರಿಣಾಮಿಸಬಹುದು.

2018-19ರಿಂದ 2021-22¹⁶, ಸಾಲುಗಳಿಗೆ ಪರೀಕ್ಷಾ-ಪರಿಶೀಲನೆ ಮಾಡಲಾದಂಥ ಜಿಲ್ಲೆಗಳಲ್ಲಿ ಇಲಾಖೆಯು ನಿರ್ವಹಿಸಲಾಗಿದ್ದಂತಹ ಬೇಡಿಕೆ, ಸಂಗ್ರಹ ಮತ್ತು ಬಾಕಿ (ಡಿಎಂಎಫ್) ತಃಖ್ತೆಯನ್ನು ಪರಿಶೀಲಿಸಲಾಗಿ, ಇಲಾಖೆಯು ಪರವಾನಗಿದಾರರುಗಳು ಖನಿಜ ರವಾನೆ ಪರವಾನಗಿಗಳಲ್ಲದೆಯೇ ಅಪ್ರಧಾನ ಖನಿಜಗಳ ರವಾನೆ ಮಾಡಿರುವುದಕ್ಕಾಗಿ ₹ 516.60 ಕೋಟಿ ಮೊತ್ತದ ದಂಡವನ್ನು ವಿಧಿಸಲಾಗಿದ್ದಿತು ಎಂಬುದನ್ನು ಗಮನಿಸಲಾಯಿತು. ಆದಾಗ್ಯೂ, ಪರವಾನಗಿ ಹೊಂದಿರುವವರಿಂದ ಹೊರತೆಗೆಯಲಾಗಿದ್ದಂತಹ ಖನಿಜಗಳ ಮೇಲೆ ರಾಜಧನ ಮತ್ತು ಡಿಎಂಎಫ್ ಕೊಡುಗೆಗಳನ್ನು ₹ 14.16 ಕೋಟಿಯಷ್ಟು ಮೊತ್ತ ಪಾವತಿಸುವಂತೆ ಕೋರಲಾಗಿರಲಿಲ್ಲ. ವಿಧಿಸಲಾಗಿದ್ದ ದಂಡ, ರಾಜಧನವನ್ನು ವಿಧಿಸದಿದ್ದರೂ ಮತ್ತು ಡಿಎಂಎಫ್‌ಗೆ ಸಂಬಂಧಿಸಿದಂತೆ ವಿಧಿಸದಿದ್ದಂತಹ ಕೊಡುಗೆ, ಇವುಗಳ ವಿವರಗಳನ್ನು ಈ ಕೆಳಗೆ ಕೋಷ್ಟಕದ ರೂಪದಲ್ಲಿ ನೀಡಲಾಗಿರುವುದು.

ಕೋಷ್ಟಕ ಸಂಖ್ಯೆ 3.3: ವಿಧಿಸಲಾದ ದಂಡ, ರಾಜಧನ ಮತ್ತು ಡಿಎಂಎಫ್ ಅನ್ನು ಸಂಗ್ರಹಿಸದಿರುವ ವಿವರಗಳನ್ನು ತೋರಿಸುವ ತಃಖ್ತೆ

(₹ ಕೋಟಿಗಳಲ್ಲಿ)

ಕ್ರಮ ಸಂ	ಜಿಲ್ಲೆ	ವಿಧಿಸಲಾಗಿದ್ದ ದಂಡ	ಸಂಗ್ರಹಿಸದಿದ್ದಂತಹ ರಾಜಧನ	ಡಿಎಂಎಫ್ ಸಂಗ್ರಹಿಸದಿದ್ದುದು
1	ಬಳ್ಳಾರಿ	19.67	3.93	1.18
2	ಬೆಂಗಳೂರು ನಗರ	24.27	4.87	1.29
3	ಚಿತ್ರದುರ್ಗ	313.11	62.62	10.19
4	ಗದಗ	22.05	4.31	0.46
5	ವಿಜಯನಗರ	137.50	5.93	1.04
	ಒಟ್ಟು	516.60	81.66	14.16

ಮೂಲ: ಇಲಾಖೆಯ ಒದಗಿಸಿದ ಮಾಹಿತಿಯಂತೆ

ಕರ್ನಾಟಕ ಅಪ್ರಧಾನ ಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 44 (4) ಕಾನೂನುಬಾಹಿರ ಗಣಿಗಾರಿಕೆ ಹಾಗೂ ಸಾಗಾಣಿಕೆಗಾಗಿ ರಾಜಧನದ ಐದು ಪಟ್ಟು ದಂಡ ವಸೂಲಾತಿಯನ್ನು ನಿರ್ದಿಷ್ಟಪಡಿಸಿರುತ್ತದೆಯೇ ಹೊರತು ಡಿಎಂಎಫ್ ಕೊಡುಗೆಗಳ ಸಂಗ್ರಹಣೆಗೆ ಅನುವು ಮಾಡಿರುವುದಿಲ್ಲ ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024). ಪಾವತಿಸಬೇಕಿರುವ ರಾಜಧನದ ಒಂದು ಶೇಕಡಾವಾರಿನಂತೆ ಡಿಎಂಎಫ್ ಕೊಡುಗೆಗಳನ್ನು ಸಂಗ್ರಹಿಸಬೇಕಿದ್ದಿತಾದ್ದರಿಂದ ಹಾಗೂ ಖನಿಜಗಳನ್ನು ಹೊರತೆಗೆದಾಗ ಅಥವಾ ಉಪಯೋಗಿಸಿದಾಗ ರಾಜಧನವನ್ನು ಪಾವತಿಸಬೇಕಿದ್ದಿತಾದ್ದರಿಂದ (ನಿಯಮ 36) ಉತ್ತರವು ಒಪ್ಪುವಂತಿಲ್ಲ. ಈ ರೀತಿಯಾಗಿ, ಇಲಾಖೆಯು ಖನಿಜಗಳ ಅಕ್ರಮ ಗಣಿಗಾರಿಕೆಗಾಗಿ ಹಾಗೂ ಅವುಗಳ ಸಾಗಾಣಿಕೆಗಾಗಿ ದಂಡವನ್ನು ವಿಧಿಸುವ ವೇಳೆಯಲ್ಲಿ ರಾಜಧನವನ್ನು ಪಾವತಿಸುವಂತೆ ಒತ್ತಾಯಿಸಲಿಲ್ಲ/ಸಂಗ್ರಹಿಸಲಿಲ್ಲ ಹಾಗೂ ಇದರ ತತ್ಪರಿಣಾಮವಾಗಿ ಅದರ ಮೇಲಿನ ಡಿಎಂಎಫ್ ಕೊಡುಗೆಗಳನ್ನು ವಸೂಲಾತಿ ಮಾಡಿರಲಿಲ್ಲ.

¹⁶ 2022-23 ಸಾಲಿಗೆ ಬೇಡಿಕೆ, ಸಂಗ್ರಹ ಮತ್ತು ಬಾಕಿ (ಡಿಎಂಎಫ್) ತಃಖ್ತೆಯನ್ನು ಕ್ಷೇತ್ರ ಲೆಕ್ಕಪರಿಶೋಧನೆಯನ್ನು ಮಾಡುವ ವೇಳೆಯಲ್ಲಿ (ಅಕ್ಟೋಬರ್ 2023) ತಯಾರಿಸಲಾಗುತ್ತಿತ್ತು.